

ಸೂಕ್ತಿಪ್ರಭ

ರೇಲಸ ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಿದರೆ, ತೊಂದರೆಗಳು ನಮ್ಮ ಮನಸ್ಸಿನ ಶಕ್ತಿಯನ್ನು ಹೆಚ್ಚಿಸುತ್ತವೆ. — ಸಿನಿಕಾ

ದೀನರ ಎದುರು ಎಂದೂ ದುರಹಂಕಾರಿಯಾಗ ದಿರು, ದುರಹಂಕಾರಿಗಳ ಎದುರು ಎಂದೂ ದೀನನಾಗದಿರು. — ಜಫರ್‌ಸ್ ಡೇವೀಸ್.

ಯಶಸ್ಸು ಎಂದರೆ ನಿಮ್ಮ ಸಮಯವನ್ನು ನಿಮ್ಮ ಹತೋಟಿಯಲ್ಲಿರಿಸಿಕೊಳ್ಳುವುದು. ನಿಮ್ಮ ಜೀವನ ದಲ್ಲಿ ನೀವು ಶೇಕಡ ೬೦ರಷ್ಟು ಸಮಯದ ಮೇಲೆ ಹತೋಟಿಯನ್ನು ಸಾಧಿಸಿದರೆ ನೀವು ನಿಜ ವಾಗಿಯೂ ಯಶಸ್ವಿಗಳಾದಂತೆ. ಸಮಯ ಅತ್ಯಂತ ಮುಖ್ಯ ಆಸ್ತಿ, ಆದರೆ ಒಮ್ಮೆ ಅದನ್ನು ಖರ್ಚು ಮಾಡಿದರೆ ಅದು ಮತ್ತೆ ಸಿಕ್ಕುವುದಿಲ್ಲ.

— ಮೈಕ್ ಸೇಜರ್ (Mike Sager)

ನೀವು ತಪ್ಪು ಮಾಡುತ್ತಿಲ್ಲ ಎಂದರೆ ನೀವು ಸಾಕಷ್ಟು ಪ್ರಯತ್ನಿಸುತ್ತಿಲ್ಲ ಎಂದರ್ಥ.

ದಾನಧರ್ಮಾದಿಗಳು ಕೀರ್ತಿಗೆ ದಾರಿ, ಸತ್ಯವು ಸ್ವರ್ಗಕ್ಕೆ ದಾರಿ, ಒಳ್ಳೆಯ ನಡತೆಯು ಸಂತೋಷಕ್ಕೆ ದಾರಿ, ಆರೋಗ್ಯವನ್ನು ಗಳಿಸುವುದೇ ಅತಿ ಹೆಚ್ಚಿನ ಐಶ್ವರ್ಯಸಂಪಾದನೆ, ಮತ್ತು ತೃಪ್ತಿಯೇ ಆನಂದದ ಗುಟ್ಟು. — ಮಹಾಭಾರತ.

ಸೌಟು ಸಾರಿನ ರುಚಿಯನ್ನು ಹೇಗೆ ಅರಿಯ ಲಾರದೂ ಹಾಗೆಯೇ ಮೂರ್ಖನು ಜ್ಞಾನಿಯೊಡನೆ ಜೀವನ ಪರ್ಯಂತವಿದ್ದರೂ ಸತ್ಯವನ್ನು ತಿಳಿಯ ಲಾರ. — ಬುದ್ಧ.

ಯೋಜನೆಯಿಲ್ಲದ ಕಾರ್ಯಕ್ಕೆ ಬೇರಿಲ್ಲ, ಕಾರ್ಯವಿಲ್ಲದ ಯೋಜನೆಗೆ ಹಣ್ಣಿಲ್ಲ.

— ಅನಾಮಿಕ.

ಜಯಿಸಬೇಕಾದದ್ದು ಲಂಕೆಯನ್ನು. ಸಮುದ್ರವನ್ನು ಕಾಲಿನಿಂದ ದಾಟಬೇಕಾಗಿದೆ. ವೈರಿಯಾದರೂ ರಾವಣ. ರಣರಂಗದಲ್ಲಿ ಸಹಾಯಕರಾದರೂ ಕಪಿ ಗಳು. ಹೀಗಿದ್ದರೂ ಶ್ರೀರಾಮನು ಸಮಸ್ತ ರಾಕ್ಷಸ ರನ್ನು ಸದೆಬಡಿದನು. ಮಹಾಪುರುಷರ ಕಾರ್ಯ ಸಿದ್ಧಿ ಅವರ ಮನೋದಾರ್ಡ್ಯದಲ್ಲಿರುತ್ತದೆ, ಸಹಾಯಕ ಸಾಮಗ್ರಿಗಳಲ್ಲ.

— ಭೋಜಪ್ರಬಂಧ.

ಪ್ರಾರ್ಥನೆ



ವೇದಾಂತದೇಶಿಕ ವಿರಚಿತ ಶ್ರೀಪ್ರತಿ

ಚಾತಾಕಾಂಕ್ಷಾ ಜನನಿ ಯುವಯೋರೇಕಸೇವಾದಿಕಾರೇ
ಮಾಯಾಲೀಡಂ ವಿಭವಮಖಿಲಂ ಮನ್ಯಮಾನಾಸ್ಯುಕ್ತಾಯ |
ಪ್ರೀತ್ಯೈ ವಿಷ್ಣೋಸ್ತವ ಚ ಕೃತಿನಃ ಪ್ರೀತಿಮಂತೋ ಭಜಂತೇ
ಮೇಲಾಭಂಗಪ್ರಶಮನಫಲಂ ವೈದಿಕಂ ಧರ್ಮಸೇತುಮ್ ||

ಹೇ ತಾಯಿ, ನಿಮ್ಮಿಬ್ಬರ ಏಕಾಂತಸೇವೆಯಲ್ಲಿ ಇಚ್ಛೆಯುಳ್ಳ ಭಕ್ತರು ಮಾಯಾಮಯವಾದ ಅಖಿಲೈಶ್ವರ್ಯಗಳನ್ನು ಹುಲ್ಲಿನಂತೆ ಎಣಿಸುತ್ತಾರೆ; ನಿನ್ನ ಮತ್ತು ವಿಷ್ಣುವಿನ ಪ್ರೀತಿಯೋಸ್ಕರ ಶಾಸ್ತ್ರಮರ್ಯಾದೆಯನ್ನು ಅತಿಕ್ರಮಿಸಿದ ದೋಷ ವನ್ನು ಹೋಗಲಾಡಿಸುವಂತಹ ವೈದಿಕ ಧರ್ಮವನ್ನು ಇವರು ಆಚರಿಸುತ್ತಾರೆ.

ಸೇವೇ ದೇವಿ ತ್ರಿದಶಮಹಿಲಾಮಾಲಿಮಾಲಾರ್ಚಿತಂ ತೇ
ಸಿದ್ಧಿಕ್ಷೇತ್ರಂ ಶಮಿತವಿಪದಾಂ ಸಂಪದಾಂ ಪಾದಪದ್ಮಮ್ |
ಯಸ್ಮಿನ್ ಈಷನ್ನಮಿತಶಿರಸೋ ಯಾಪಯಿತ್ಯಾ ಶರೀರಂ
ವರ್ತಿಷ್ಯಂತೇ ವಿತಮಸಿ ಪದೇ ವಾಸುದೇವಸ್ಯ ಧನ್ಯಾ ||

ಹೇ ದೇವಿ, ದೇವಮಹಿಳೆಯರ ಶಿರಸ್ಸುಗಳೆಂಬ ಮಾಲೆಗಳಿಂದ ಅರ್ಚಿಸ ಲ್ಪಟ್ಟಿ, ಯಾವ ವಿಪತ್ತುಗಳೂ ಇಲ್ಲದ ಸಂಪತ್ತಿನ ಸಿದ್ಧಿಕ್ಷೇತ್ರವಾದ ನಿನ್ನ ಪಾದ ಪದ್ಮವನ್ನು ಸೇವಿಸುತ್ತೇನೆ; ನಿನ್ನ ಚರಣಕಮಲಕ್ಕೆ ಸ್ವಲ್ಪವಾದರೂ ನಮಿಸು ವವರು ಧನ್ಯರು! ಏಕೆಂದರೆ ಇವರು ಶರೀರವನ್ನು ಬಿಟ್ಟುಮೇಲೆ ತಮಸ್ಸಿಲ್ಲದ (ಶುದ್ಧ ಸತ್ತ್ವರೂಪವಾದ) ವಿಷ್ಣುವಿನ ಪರಮಪದದಲ್ಲಿ ವಾಸಿಸುತ್ತಾರೆ.

ಸಂಪದ್ಯಂತೇ ಭವಭಯತಮೀ-ಭಾನವಃ ತ್ಯಕ್ತ್ ಪ್ರಸಾದಾತ್
ಭಾವಾಃ ಸರ್ವೇ ಭಗವತಿ ಹರೌ ಭಕ್ತಿಮುದ್ಯೇಲಯಂತಃ |
ಯಾಚೇ ಕಿಂ ತ್ವಾಮಹಮಿಹ ಯತಃ ಶೀತಲೋದಾರಶೀಲಾ

ಭೂಯೋ ಭೂಯೋ ದಿಶಸಿ ಮಹತಾಂ ಮಂಗಲಾನಾಂ ಪ್ರಬಂಧಾನ್ ||

ನನ್ನ ಸಮಸ್ತ ಭಾವನೆಗಳೂ ನಿನ್ನ ಕೃಪೆಯಿಂದ ಸಂಸಾರಭಯವೆಂಬ ಕತ್ತಲೆಗೆ ಸೂರ್ಯನಂತಾಗಿ ಭಗವಂತನಾದ ಹರಿಯಲ್ಲಿ ಭಕ್ತಿಯನ್ನು ಉಕ್ಕಿಸಿ ಪ್ರವಹಿಸುತ್ತವೆ; ಶೀತಲೋದಾರ-ಸ್ವಭಾವವುಳ್ಳವಳಾದ ನೀನು ಪುನಃ ಪುನಃ ನನಗೆ ಮಂಗಳಗಳ ರಾಶಿಯನ್ನು ಅನುಗ್ರಹಿಸುತ್ತಿದ್ದೀಯೆ; ಹೀಗಿರು ವಾಗ ನಿನ್ನಿಂದ ನಾನು ಏನು ಯಾಚಿಸಲಿ?

ಮಾತಾ ದೇವಿ ತ್ವಮಸಿ ಭಗವಾನ್ ವಾಸುದೇವಃ ಪಿತಾ ಮೇ
ಚಾತಃ ಸೋಽಹಂ ಜನನಿ ಯುವಯೋರೇಕಲಕ್ಷ್ಮ್ಯಂ ದಯಾಯಾಃ |

ದತ್ತೋ ಯುಷ್ಮತ್ಪರಿಜನತಯಾ ದೇಶಿಶ್ಕಿರಪ್ಯತ್ಸ್ಮಂ

ಕಿಂ ತೇ ಭೂಯಃ ಪ್ರಿಯಮಿತಿ ಕಿಲ ಸ್ಮೇರವಕ್ತ್ರಾ ವಿಭಾಸಿ ||

ಹೇ ದೇವಿ, ನೀನೇ ನನ್ನ ತಾಯಿ, ಭಗವಂತನಾದ ವಾಸುದೇವನು ನನ್ನ ತಂದೆ; ಅಂತಹ ನಾನು, ನಿಮ್ಮಿಬ್ಬರ ದಯೆಗೆ ಏಕಲಕ್ಷ್ಮ್ಯವಾಗಿ (ಮುಖ್ಯ ಗುರಿಯಾಗಿ) ಇದ್ದೇನೆಮ್ಮ; ಇಷ್ಟೇ ಅಲ್ಲದೆ ನಿಮ್ಮ ಸೇವೆಗಾಗಿ (ನನ್ನ) ಆಚಾರ್ಯರು ನನ್ನನ್ನು ನಿಮ್ಮ ಪಾದಗಳಲ್ಲಿ ಸಮರ್ಪಿಸಿರುತ್ತಾರೆ, ಆದಾಗ್ಯೂ

“ನಿನಗೆ ಪುನಃ ಯಾವುದು ಪ್ರಿಯವು?” ಎಂದು ಕೇಳುವ ಹಾಗೆ

ಕಿರುನಗೆಯಿಂದ ಕೂಡಿದ ಮುಖದಿಂದ ಪ್ರಕಾಶಿಸುತ್ತೀಯೆ.

